



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಗುರುವಾರ ,೨೫, ಜೂನ್, ೨೦೨೦(ಆಷಾಢ ,೪, ಶಕವರ್ಷ ೧೯೪೨) Bengaluru, THURSDAY, 25, JUNE, 2020(Ashadha,4,ShakaVarsha 1942)	ನಂ. ೨೨೨ No. 222
-----------------------	--	--------------------

ಕರ್ನಾಟಕ ಸರ್ಕಾರ
ಕಂದಾಯ ಇಲಾಖೆ

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಯವರ ಕಾರ್ಯಾಲಯ, ಬೆಂಗಳೂರು ಗ್ರಾಮಾಂತರ ಜಿಲ್ಲೆ,
ಜಿಲ್ಲಾಡಳಿತ ಭವನ, 1 ನೇ ಮಹಡಿ, ಬೀರಸಂದ್ರ ಗ್ರಾಮ, ಕುಂದಾಣ ಹೋಬಳಿ, ದೇವನಹಳ್ಳಿ ತಾಲ್ಲೂಕು - 562110

ದೂರವಾಣಿ ಸಂ.080-29781022

ಇ.ಮೇಲ್: deo.bangalorer3@gmail.com

ಸಂ.ಇಎಲ್‌ಎನ್(ಪಂ)ಸಿಆರ್:02/20-21

ದಿನಾಂಕ: 24.06.2020

ಅಧಿಸೂಚನೆ

- ವಿಷಯ: ಗ್ರಾಮ ಪಂಚಾಯತಿಗಳ ಪ್ರಸ್ತುತ ಸದಸ್ಯರ ಪದಾವಧಿಯು ಮುಕ್ತಾಯ
ಗೊಳ್ಳಲಿರುವುದರಿಂದ ಆಡಳಿತಾಧಿಕಾರಿಗಳನ್ನು ನೇಮಕ ಮಾಡುವ ಬಗ್ಗೆ.
- ಉಲ್ಲೇಖ: 1. ಸರ್ಕಾರದ ಪತ್ರ ಸಂ:ಗ್ರಾಅಪ 378 ಗ್ರಾಪಂಅ 2020 (ಭಾ-1), ದಿನಾಂಕ:
17.06.2020, 19.06.2020 ಮತ್ತು 20.06.2020,
2. ಸರ್ಕಾರದ ಸುತ್ತೋಲೆ ಸಂ:ಗ್ರಾಅಪ 378 ಗ್ರಾಪಂಅ 2020 (ಭಾ-1),
ದಿನಾಂಕ: 19.06.2020

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಈ ಕೆಳಕಾಣಿಸಿದ ಗ್ರಾಮ ಪಂಚಾಯತಿಗಳ ಪ್ರಸ್ತುತ ಸದಸ್ಯರ ಪದಾವಧಿಯು 2020ರ ಜೂನ್ ಮತ್ತು ಜುಲೈ ತಿಂಗಳುಗಳ ವಿವಿಧ ದಿನಾಂಕಗಳಂದು ಮುಕ್ತಾಯಗೊಳ್ಳಲಿರುವುದರಿಂದ ಅಂಕಣ(2)ರಲ್ಲಿ ನಮೂದಿಸಿರುವ ಅಧಿಕಾರಿಗಳನ್ನು ಅಂಕಣ(3)ರಲ್ಲಿ ತೋರಿಸಿರುವ ಗ್ರಾಮ ಪಂಚಾಯತಿಗಳಿಗೆ ಸರ್ಕಾರದ ಉಲ್ಲೇಖ(1)ರ ಪತ್ರಗಳಲ್ಲಿ ನೀಡಿರುವ ನಿರ್ದೇಶನದಂತೆ ಮತ್ತು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 8(1) (ಬಿ) (ii) ರಲ್ಲಿ ದತ್ತವಾಗಿರುವ ಅಧಿಕಾರದಂತೆ ಆಡಳಿತಾಧಿಕಾರಿಗಳನ್ನಾಗಿ ನೇಮಕ ಮಾಡಿದೆ. ಈ ಅಧಿಸೂಚನೆಯ ಮೂಲಕ ನೇಮಕ ಮಾಡಿರುವ ಅಂದರೆ ಅಂಕಣ(2)ರಲ್ಲಿ ನಮೂದಿಸಿರುವ ಅಧಿಕಾರಿಗಳು ಅಂಕಣ(4)ರಲ್ಲಿ ತೋರಿಸಿರುವ ದಿನಾಂಕದಂದು ಅಪರಾಹ್ನ ಆಯಾ ಗ್ರಾಮ ಪಂಚಾಯತಿಯ ಆಡಳಿತಾಧಿಕಾರಿಯಾಗಿ ಪ್ರಭಾರವನ್ನು ವಹಿಸಿಕೊಂಡು, ಮುಂದಿನ ಆದೇಶದವರೆಗೆ ಹಾಗೂ ಸರ್ಕಾರದ ಉಲ್ಲೇಖ(2)ರ ಸುತ್ತೋಲೆಯಲ್ಲಿ ನೀಡಿರುವ ನಿರ್ದೇಶನಗಳಂತೆ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸಲು ಆದೇಶಿಸಿದೆ.

ಆಡಳಿತಾಧಿಕಾರಿಯಾಗಿ ಪ್ರಭಾರ ವಹಿಸಿಕೊಂಡ ದಿನ ಆಯಾ ಗ್ರಾಮ ಪಂಚಾಯತಿಯ ನಡವಳಿ ವಹಿಯಲ್ಲಿ ಪ್ರಭಾರ ವಹಿಸಿಕೊಂಡಿದ್ದನ್ನು ಅಧಿಕೃತವಾಗಿ ದಾಖಲಿಸುವುದು ಮತ್ತು ಈ ಕಛೇರಿಗೆ ಆಡಳಿತಾಧಿಕಾರಿಯಾಗಿ ಪ್ರಭಾರ ವಹಿಸಿಕೊಂಡ ಬಗ್ಗೆ ವರದಿ ಸಲ್ಲಿಸಲು ನಿರ್ದೇಶಿಸಿದೆ.

ಕೋಷ್ಟಕ
ತಾಲ್ಲೂಕು: ದೇವನಹಳ್ಳಿ

ಕ್ರ. ಸಂ	ಅಧಿಕಾರಿಗಳ ಪದನಾಮ	ಗ್ರಾಮ ಪಂಚಾಯತಿಗಳ ಹೆಸರು	ಪ್ರಭಾರ ವಹಿಸಿಕೊಳ್ಳಬೇಕಾದ ದಿನಾಂಕ
1	2	3	4
1	ಕ್ಷೇತ್ರ ಶಿಕ್ಷಣಾಧಿಕಾರಿ,	ಕುಂದಾಣ	03.07.2020 ಅಪರಾಹ್ನ
2	ಸಾರ್ವಜನಿಕ ಶಿಕ್ಷಣ ಇಲಾಖೆ,	ವೆಂಕಟಗಿರಿಕೋಟೆ	05.07.2020 ಅಪರಾಹ್ನ
	ದೇವನಹಳ್ಳಿ ತಾಲ್ಲೂಕು.		
3	ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು,	ಅಣ್ಣೇಶ್ವರ	05.07.2020 ಅಪರಾಹ್ನ
4	ತೋಟಗಾರಿಕೆ ಇಲಾಖೆ,	ಬಿದಲೂರು	07.07.2020 ಅಪರಾಹ್ನ
	ದೇವನಹಳ್ಳಿ ತಾಲ್ಲೂಕು.		
5	ಸಹಾಯಕ ಕೃಷಿ ನಿರ್ದೇಶಕರು,	ವಿಶ್ವನಾಥಪುರ	03.07.2020 ಅಪರಾಹ್ನ
6	ಕೃಷಿ ಇಲಾಖೆ,	ಆಲೂರು ದುದ್ದನಹಳ್ಳಿ	09.07.2020 ಅಪರಾಹ್ನ
	ದೇವನಹಳ್ಳಿ ತಾಲ್ಲೂಕು.		
7	ಸಹಾಯಕ ಕಾರ್ಯಪಾಲಕ ಅಭಿಯಂತರರು,	ಕೊಯಿರಾ	02.07.2020 ಅಪರಾಹ್ನ
	ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ದೇವನಹಳ್ಳಿ ತಾಲ್ಲೂಕು.		
8	ಸಹಾಯಕ ನಿರ್ದೇಶಕರು,	ಕಾರಹಳ್ಳಿ	05.07.2020 ಅಪರಾಹ್ನ
	ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ದೇವನಹಳ್ಳಿ ತಾಲ್ಲೂಕು.		
9	ಕಾರ್ಯ ನಿರ್ವಾಹಕ ಅಧಿಕಾರಿ,	ಕನ್ನಮಂಗಲ	30.06.2020 ಅಪರಾಹ್ನ
10	ತಾಲ್ಲೂಕು ಪಂಚಾಯತಿ, ದೇವನಹಳ್ಳಿ.	ಜಾಲಿಗೆ	01.07.2020 ಅಪರಾಹ್ನ
11	ಸಹಾಯಕ ನಿರ್ದೇಶಕರು,	ಗೊಡ್ಡುಮುದ್ದೇನಹಳ್ಳಿ	02.07.2020 ಅಪರಾಹ್ನ
12	ಮೀನುಗಾರಿಕೆ ಇಲಾಖೆ,	ಬಿಜ್ಜವಾರ	07.07.2020 ಅಪರಾಹ್ನ
	ದೇವನಹಳ್ಳಿ ತಾಲ್ಲೂಕು.		
13	ರೇಷ್ಮೆ ಸಹಾಯಕ ನಿರ್ದೇಶಕರು,	ಆವತಿ	02.07.2020 ಅಪರಾಹ್ನ
14	ರೇಷ್ಮೆ ಇಲಾಖೆ, ದೇವನಹಳ್ಳಿ ತಾಲ್ಲೂಕು.	ಯಲಿಯೂರು	07.07.2020 ಅಪರಾಹ್ನ
15	ಸಹಾಯಕ ಕಾರ್ಯಪಾಲಕ ಅಭಿಯಂತರರು,	ಬೂದಿಗೆರೆ	30.06.2020 ಅಪರಾಹ್ನ
16	ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ದೇವನಹಳ್ಳಿ ತಾಲ್ಲೂಕು.	ಗಂಗವಾರಚೌಡಪ್ಪನಹಳ್ಳಿ	05.07.2020 ಅಪರಾಹ್ನ

೩

17	ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ದೇವನಹಳ್ಳಿ ತಾಲ್ಲೂಕು.	ಚನ್ನಹಳ್ಳಿ	01.07.2020 ಅಪರಾಹ್ನ
18	ಪಶು ವೈದ್ಯಾಧಿಕಾರಿ, ಪಶು ಚಿಕಿತ್ಸಾಲಯ, ಜಾಲಿಗೆ, ದೇವನಹಳ್ಳಿ ತಾಲ್ಲೂಕು	ಬೆಟ್ಟಕೋಟೆ	07.07.2020 ಅಪರಾಹ್ನ
19	ಸಹಾಯಕ ಕಾರ್ಯಪಾಲಕ ಅಭಿಯಂತರರು, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ, ದೇವನಹಳ್ಳಿ ತಾಲ್ಲೂಕು.	ಮಂಡಿಬೆಲೆ	09.07.2020 ಅಪರಾಹ್ನ
20		ಐಬಸಾಪುರ	09.07.2020 ಅಪರಾಹ್ನ

(ಪಿ.ಎನ್.ರವೀಂದ್ರ, ಭಾ.ಆ.ಸೇ)
ಜಿಲ್ಲಾಧಿಕಾರಿ,
ಬೆಂಗಳೂರು ಗ್ರಾಮಾಂತರ ಜಿಲ್ಲೆ.